



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರಪತ್ರಿಕೆ

ಸಂಪುಟ : 32 | ಸಂಚಿಕೆ : 52 | 01 ಏಪ್ರಿಲ್ 2026 | ಬುಧವಾರ | ಪುಟಗಳು : 8 | ಬೆಲೆ : 2/-

**ಮಹಾಮಂಡಳದ ಅಧ್ಯಕ್ಷರಾದ ಸನ್ಮಾನ್ಯ
ಶ್ರೀ ಎಚ್.ಕೆ. ಪಾಟೀಲರವರು ಮಹಾಮಂಡಳದ ನಿರ್ದೇಶಕ
ಮಂಡಳಿ ವಿಶೇಷ ಆಹ್ವಾನಿತರುಗಳನ್ನು ಸನ್ಮಾನಿಸಿದರು**



ಶ್ರೀ ರಘುನಾಥ ಸಿ.



ಶ್ರೀ ಪ್ರಕಾಶ್ ಜಿ. ಪಾಟೀಲ



ಶ್ರೀ ರಾಜಶೇಖರ ವಿ. ಶಿಲವಂತ



ಶ್ರೀ ಶಿವರಾಮಗೌಡ



ಶ್ರೀ ಎಣ್ಣೆಗರೆ ಆರ್. ವೆಂಕಟರಾಮಯ್ಯ



4

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಮತ್ತು ಉಚಿತ ವೈದ್ಯಕೀಯ
ಆರೋಗ್ಯ ಶಿಬಿರ



5

ಶ್ರೀ ನಿಧೇಶ್ವರ ಸಹಕಾರ ಬ್ಯಾಂಕ್
ವಿಜಯಪುರ ಕಲಬುರಗಿಯಲ್ಲಿ
14ನೇ ಶಾಖೆಯ ಉದ್ಘಾಟನೆ



7

ನಿಮ್ಮ ಪ್ರಶ್ನೆ
ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಜೀವನದಲ್ಲಿ ಸಂಪತ್ತು ಅಥವಾ ಸಂತ್ಯಾಪ್ತಿ ಯಾವುದು ಮುಖ್ಯ ಎಂದು ಅರಿತವರಿಗೆ ನೆಮ್ಮದಿ ಇರುತ್ತದೆ

ಇಂದು ಪ್ರತಿಯೊಬ್ಬರೂ ಕಲಿಕೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸುವ, ಕೆಲಸದಲ್ಲಿ ಗುರಿ ಮುಟ್ಟುವ, ವೃತ್ತಿಯಲ್ಲಿ ಉನ್ನತ ಸ್ಥಾನ ಪಡೆಯುವ, ಅಪಾರ ಸಂಪತ್ತನ್ನು ಸಂಗ್ರಹಿಸಿ ತಾನು ಸಿರಿವಂತನಾಗಬೇಕೆನ್ನುವ ಹೀಗೆ ಹತ್ತು ಹಲವು ಬಗೆಯ ಬಯಕೆಗಳಿಗೆ ತುತ್ತಾಗಿದ್ದಾರೆ. ಇದನ್ನು ಸಾಧಿಸಲು ಹಗಲಿರುಳು ಶ್ರಮಿಸುತ್ತಾರೆ. ಈ ರೀತಿಯಾಗಿ ಒತ್ತಡಗಳು ಅವರನ್ನು ಮಾನಸಿಕವಾಗಿ, ದೈಹಿಕವಾಗಿ ಬಳಲುವಂತೆ ಮಾಡುತ್ತಿವೆ. ಸಂಪತ್ತನ್ನು ಕೂಡಿಸುವ ಬಳಿ ಎಲ್ಲಾ ಇದ್ದರೂ ನೆಮ್ಮದಿ ಇಲ್ಲವಾಗಿದೆ. ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಒತ್ತಡದಲ್ಲಿ ಸಿಲುಕಿ ನರಳುತ್ತಿದ್ದಾರೆ. ಒಟ್ಟಾರೆ ಸಮಾಜದಲ್ಲಿ ಖುಷಿ ಇಲ್ಲವಾಗಿದ್ದು, ಸದಾ ಆತ್ಮಪ್ರ, ಅಸಮಾಧಾನದಿಂದ ಕೂಡಿದ ಜನರೇ ಕಾಣಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಪಾರಾಗಲು ಏನು ಮಾಡಬೇಕು ಎಂಬುದನ್ನು ಅವಲೋಕಿಸಲು ಮುಂದಿನ ಪ್ಯಾರ ಓದಿ.

ನಾನು ಅಪಾರವಾಗಿ ಗೌರವಿಸುವ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮಿಜಿಗಳು ತಮ್ಮದೊಂದು ಅಂಕಣದಲ್ಲಿ ಹೇಳುತ್ತಾರೆ: “ಜೀವನದಲ್ಲಿ ಎರಡು ಮುಖ್ಯವಾದ ವಿಚಾರಗಳಿವೆ. ಒಂದು ಯಶಸ್ಸು, ಇನ್ನೊಂದು ಸಂತ್ಯಾಪ್ತಿ. ಯಶಸ್ಸನ್ನು ಇತರರು ಅಳಿಯುತ್ತಾರೆ. ಆದರೆ ಸಂತ್ಯಾಪ್ತಿಯನ್ನು ನಮ್ಮ ಹೃದಯವೇ ಅಳಿಯುತ್ತದೆ. ನಾವು ಯಶಸ್ಸಿನ ಹಿಂದೆ ಬಿದ್ದು ಸಂಗ್ರಹ ಮಾಡಲು ತೊಡಗಿದ್ದೇವೆ. ಬರೀ ಹಣ ಸಂಪಾದನೆ ಮಾಡಿದರಷ್ಟೇ ಯಶಸ್ಸು ಸಾಧಿಸಿದಂತಲ್ಲ, ಯಶಸ್ಸು ಜನರಿಗೆ ಕಾಣುತ್ತದೆ. ಆದರೆ ಸಂತ್ಯಾಪ್ತಿ ನಮ್ಮ ಹೃದಯಕ್ಕೆ ಕಾಣುತ್ತದೆ. ಅದಕ್ಕೆ ಜೀವನದಲ್ಲಿ ಸಂತ್ಯಾಪ್ತಿ ಬಹಳ ಮುಖ್ಯ. ಸಂತ್ಯಾಪ್ತಿ ಕಳೆದುಕೊಂಡು ಸಂಗ್ರಹ ಮಾಡಿದರೆ ಅದು ದುಃಖಕ್ಕೆ ಕಾರಣವಾಗುತ್ತದೆ. ಒಂದು ಪಕ್ಷಿ ಗೂಡು ಕಟ್ಟುತ್ತದೆ. ಎಲ್ಲೆಲ್ಲಿಂದಲೋ ಕಾಳುಗಳನ್ನು ಹೆಕ್ಕಿ ತರುತ್ತದೆ. ಮರಿಗಳಿಗೆ ತಿನ್ನಿಸುತ್ತದೆ. ಪಕ್ಷಿಗೆ ಗೂಡು ಮುಖ್ಯವಲ್ಲ, ಒಂದು ದಿನ ಹಾರಿ ಹೋಗುತ್ತದೆ. ಪಕ್ಷಿಗೆ ಮಕ್ಕಳು ಮುಖ್ಯ, ಬದುಕು ಮುಖ್ಯ. ಸಂಗ್ರಹ ಮುಖ್ಯವಲ್ಲ, ಬದುಕು ಮುಖ್ಯ ಎನ್ನುವುದನ್ನು ಮನಸ್ಸು ತಿಳಿದುಕೊಳ್ಳಬೇಕು. ಸಂಗ್ರಹ ಹೆಚ್ಚಾಗಿರುವುದರಿಂದ ಬದುಕಿನ ಸಂತ್ಯಾಪ್ತಿ ಕಳೆದುಹೋಗಿದೆ. ಸಂಗ್ರಹ ಎಷ್ಟು ಬೇಕೋ ಅಷ್ಟು ಇರಬೇಕು.”

ಅವರ ಮಾತುಗಳು ಎಷ್ಟು ವಿಚಾರಪೂರ್ಣವಾಗಿವೆ. ಅದನ್ನು ಅರ್ಥ ಮಾಡಿಕೊಂಡು, ಒತ್ತಡ ಮುಕ್ತರಾಗಿ ಬದುಕನ್ನು ನಡೆಸುವುದನ್ನು ಕಲಿಯದಿದ್ದರೆ; ಮುಂದಿನ ದಿನಗಳಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆ ಶರೀರ ತುತ್ತಾಗುತ್ತದೆ. ಈ ರೀತಿಯಾದ ಒತ್ತಡಗಳಿಂದ ಹೊರ ಬರುವುದು ಕಷ್ಟವಲ್ಲ, ಅದಕ್ಕೆ ಮನಸ್ಸು ಮಾಡಬೇಕಿದೆ. ತನ್ನ ಮೀತಿಯಲ್ಲಾದಷ್ಟನ್ನು ಸಾಧಿಸುವುದು, ತನಗೆ ಅಗತ್ಯವಿರುವಷ್ಟು ಸಂಪಾದಿಸುವುದು, ತನ್ನ ಸಾಧನೆ ದೊರೆತಷ್ಟರಲ್ಲೇ ತೃಪ್ತಿ ಪಡೆಯುವುದನ್ನು ನಾವುಗಳು ಮೊದಲು ಕಲಿಯಬೇಕಿದೆ.

ಜೀವನವೆಂದರೆ ಬರಿ ಹಣ, ಅಂತಸ್ತು, ಸ್ಥಾನಮಾನಗಳಲ್ಲ. ಕುಟುಂಬದ ಎಲ್ಲರೊಂದಿಗೆ ಕುಳಿತು ಮಾತನಾಡುವುದು, ಸ್ನೇಹಿತರೊಂದಿಗೆ ಸಂಜೆ ಕಾಲ ಕಳೆಯುವುದು ಮುಖ್ಯವಾಗುತ್ತದೆ. ಹಸುರು ಗಿಡ, ಹೂವಿನ ಕುಂಡಗಳನ್ನು ಬೆಳೆಸುವುದರಿಂದಲೂ ಮನಸ್ಸು ಉಲ್ಲಾಸಗೊಂಡು ಶಾಂತಿಯಿಂದ, ಪ್ರಪುಲತೆಯಿಂದ ನೆಮ್ಮದಿ ದೊರೆಯುತ್ತದೆ. ಇದಕ್ಕಿಂತಲೂ ಜೀವನಕ್ಕೆ ಬೇರೇನುಬೇಕಿದೆ. ಈಗ ಆಯ್ಕೆ ನಿಮ್ಮದು; ಸಂಪತ್ತು ಅಥವಾ ಸಂತ್ಯಾಪ್ತಿ ಯಾವುದು ಮುಖ್ಯ ಎನ್ನುವುದನ್ನು ಅರಿತು ಶಾಂತಿ, ನೆಮ್ಮದಿ ಪಡೆಯಿರಿ. ಆನಂದದಿಂದ ಜೀವಿಸಿ.

► ಎಚ್.ಕೆ. ಪಾಟೀಲ

ಕೇಂದ್ರ ಸರಕಾರದಿಂದ ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಕಡಿತ; ಆದರೆ ಗ್ರಾಹಕರಿಗೆ ಇಲ್ಲ ಲಾಭ

ಹೊಸದಿಲ್ಲಿ: ಇರಾನ್ ಅಮೆರಿಕ ಸೇರಿದಂತೆ ಮಧ್ಯಪ್ರಾಚ್ಯದ ಯುದ್ಧದಿಂದಾಗಿ ತೈಲ ಬೆಲೆಗಳಲ್ಲಿ ಭಾರಿ ಏರಿಕೆ ಉಂಟಾಗಿದೆ. ದೇಶಕ್ಕೆ ಬರುವ ಎಲ್ಲಾ ಆಮದಿನ ಮೇಲೂ ಭಾರಿ ಹೊಡೆತ ಬಿದ್ದಿದೆ. ಈ ಮಧ್ಯೆ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಪೆಟ್ರೋಲ್, ಡೀಸೆಲ್ ಮೇಲಿನ ಪ್ರತಿ ಲೀಟರ್‌ಗೆ 10 ರೂಪಾಯಿ ಕಡಿತಗೊಳಿಸಿದ್ದು, ಇದರಿಂದ ಪೆಟ್ರೋಲ್ ಮೇಲೆ ಕೇಂದ್ರ ಸರಕಾರ ಹಾಕುವ ತೆರಿಗೆ 3 ರೂಪಾಯಿಗೆ ಇಳಿದಿದ್ದು, ಡೀಸೆಲ್‌ಗೆ ಕೇಂದ್ರದ ತೆರಿಗೆ ಈಗ ಶೂನ್ಯವಾಗಿದೆ.

ಗ್ರಾಹಕರಿಗೆ ಇಲ್ಲ ಲಾಭ?

ಆದರೆ ಕೇಂದ್ರದ ತೆರಿಗೆ ಇಳಿಕೆಯ ಲಾಭ ಜನಸಾಮಾನ್ಯರಿಗೆ ಸಿಗುವುದು ಅನುಮಾನ ಎಂದು ಅಂದಾಜಿಸಲಾಗಿದೆ. ಈಗಾಗಲೇ ದೇಶದ ತೈಲ ಮಾರಾಟ ಕಂಪನಿಗಳು ನಷ್ಟ ಎದುರಿಸುತ್ತಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರಿ ಏರಿಕೆಯಿಂದಾಗಿ, ಆ ಹೆಚ್ಚಳದ ನಷ್ಟವನ್ನು ಕಂಪನಿಗಳೇ ಭರಿಸಿಕೊಂಡು ಹೋಗುತ್ತಿವೆ.

ಈ ನಷ್ಟ ಎಷ್ಟಿದೆಯೆಂದರೆ ತೈಲ ಕಂಪನಿಗಳು ಮಾರಾಟ ಮಾಡುವ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 48.8 ರೂಪಾಯಿ ನಷ್ಟ ಅನುಭವಿಸುತ್ತಿವೆ. ಹೀಗಾಗಿ ಸರ್ಕಾರ ನೀಡಿದ ಈ ಸುಂಕ ಕಡಿತವನ್ನು ಕಂಪನಿಗಳು ತಮ್ಮ ನಷ್ಟ ಸರಿದೂಗಿಸಲು ಬಳಸಿಕೊಳ್ಳಲಿವೆಯೇ ಹೊರತು ಗ್ರಾಹಕರಿಗೆ ಬೆಲೆ ಇಳಿಕೆಯ ಲಾಭ ಕೊಡುವುದು ಅನುಮಾನ ಎನ್ನಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಇಂಧನ ಕೊರತೆಯಿದೆ ಅಥವಾ ಲಾಕಡೌನ್ ಹೇರಲಾಗುವುದು ಎಂಬ ವದಂತಿ ತಳ್ಳಿಹಾಕಿದರು. ಇನ್ನು ತೈಲ ಲಭ್ಯತೆಗೆ ಆದ್ಯತೆ ಕೊಡಲು, ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನ ಸುಂಕ ಹೆಚ್ಚಿಸಲಾಗಿದೆ.

ಕೇಂದ್ರ ಸಚಿವರು ಹೇಳೋದೇನು?

ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಕಳೆದ ಒಂದು ತಿಂಗಳಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ನಿಂದ ಸುಮಾರು 122 ಡಾಲರ್‌ಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಇಂಧನ ಬೆಲೆಗಳು ಶೇ. 20 ರಿಂದ ಶೇ. 50 ರಷ್ಟು ಹೆಚ್ಚಾಗಿವೆ ಎಂದಿದ್ದಾರೆ. ಅಂದರೆ ಬೆಲೆ ಏರಿಕೆಯ ಬಿಸಿಯನ್ನು ಜನರಿಗೆ ತಟ್ಟಿದಂತೆ ಮಾಡಲು ಕೇಂದ್ರ ಸರಕಾರ ಶುಲ್ಕ ಇಳಿಕೆ ಮಾಡಿದೆ. ಅಂತರರಾಷ್ಟ್ರೀಯ ಬೆಲೆ ಏರಿಕೆತಂದಿರಾಷ್ಟ್ರದ ನಾಗರಿಕರನ್ನು ರಕ್ಷಿಸುವುದು, ಹಣದುಬ್ಬರದ ಒತ್ತಡಗಳನ್ನು ಕಡಿಮೆ ಮಾಡುವುದು ಸೇರಿದಂತೆ ವಿಶಾಲ ದೃಷ್ಟಿಕೋನದಲ್ಲಿ ಆರ್ಥಿಕತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

ಮಹಾಮಂಡಳದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಕೆ. ಪಾಟೀಲರವರು
ಮಹಾಮಂಡಳದ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯರುಗಳನ್ನು ಸನ್ಮಾನಿಸಿದರು



ಶ್ರೀ ಎಸ್. ಚಂದ್ರಮೌಳಿ



ಶ್ರೀ ಶಿವಕುಮಾರ ಗುರುಬಸಪ್ಪ ಗುಂದಗಿ



ಶ್ರೀ ಅಂಬೋರೆ ಪಿ. ಸತೀಶ್



ಶ್ರೀ ವಿಜಯಕುಮಾರ ಅ. ಪಾಟೀಲ



ಶ್ರೀ ಬಸವರಾಜ ತಾನಾಜಿ ರಾಯವ್ವಗೋಳ



ಶ್ರೀ ರೇವಣಸಿದ್ದಪ್ಪ ಜಿ. ಕಲ್ಬುರ್ಗಿ



ಶ್ರೀ ಪಿ.ಎನ್. ಸುರೇಶ್

ಎಂಸಿಸಿ ಬ್ಯಾಂಕ್, ಬೈಂದೂರು ಶಾಖೆಯ ರೂ. 10 ಕೋಟಿಯ ವ್ಯವಹಾರ ಗುರಿ ಸಾಧನೆಯ ಸಂಭ್ರಮಾಚರಣೆ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಆರೋಗ್ಯ ಶಿಬಿರ



ಎಂಸಿಸಿ ಬ್ಯಾಂಕ್ - ಬೈಂದೂರು ಶಾಖೆಯು ಪ್ರಾರಂಭವಾದ ಕೇವಲ ಆರು ತಿಂಗಳೊಳಗೆ ರೂ.10 ಕೋಟಿ ವ್ಯವಹಾರ ವಹಿವಾಟು ದಾಟಿದ ಗಮನಾರ್ಹ ಸಾಧನೆಯ ಸ್ಮರಣಾರ್ಥವಾಗಿ, ಮಾರ್ಚ್ 8, 2026 ರಂದು ಬೈಂದೂರು ಶಾಖೆಯ ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಆರೋಗ್ಯ ಶಿಬಿರದೊಂದಿಗೆ ಭವ್ಯ ಆಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು



ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾದರ್‌ವಿನ್ಸೆಂಟ್ ಕುವೆಲ್ಲೊ; ರಂಗಭೂಮಿ ಕಲಾವಿದ ಶ್ರೀ ಗಣೇಶ್ ಕಾರಂತ್; ಸಮಾಜ ಸೇವಕ ಶ್ರೀ ಫಯಾಜ್ ಅಲಿ; ಮತ್ತು ಬೈಂದೂರು ಯೆಡ್ತರೆಯಲ್ಲಿರುವ ಶ್ರೀ ಧರ್ಮಸ್ಥಳ ಸ್ವಸಹಾಯ ಗುಂಪಿನ ಅಧ್ಯಕ್ಷ ಶ್ರೀಮತಿ ಶೈಲಾ ಭಾಗವಹಿಸಿದ್ದರು.

ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ. ಎಲ್‌ರೋಯ್ ಸಲ್ವಾನ್, ಶಾಖಾ ನಿರ್ದೇಶಕರಾದ ಶ್ರೀ ಎಲ್ರಾಯ್ ಕೆ. ಕ್ರಾಸ್ನೊ, ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೇಜಸ್, ಮತ್ತು ಬೈಂದೂರ್ ಶಾಖೆಯ ಹಿರಿಯ ವ್ಯವಸ್ಥಾಪಕ ಶ್ರೀ ಸಂದೀಪ್ ಕ್ವಾಡ್ರಸ್ ವೇದಿಕೆಯಲ್ಲಿದ್ದರು.

ಉಚಿತ ವೈದ್ಯಕೀಯ ಆರೋಗ್ಯ ಶಿಬಿರವನ್ನು ವೇದಿಕೆಯ ಮೇಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಬೈಂದೂರು ಶಾಖೆಯ ಮಹಿಳಾ ಗ್ರಾಹಕರಿಗೆ ಬ್ಯಾಂಕಿನೊಂದಿಗಿನ ಅವರ ಅಮೂಲ್ಯ ಸಂಬಂಧ ಮತ್ತು ಶಾಖೆಯ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶಾಲು, ಉಡುಗೊರೆ ಮತ್ತು ಗುಲಾಬಿ ಹೊದಿಕೆಯನ್ನು ನೀಡಿ ಗೌರವಿಸಲಾಯಿತು. ಹಾಜರಿದ್ದ ಮಹಿಳಾ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬೈಂದೂರು ಶಾಖೆಯ ಹಿರಿಯ ಪ್ರಬಂಧಕರು ಮತ್ತು ಸಿಬ್ಬಂದಿಗಳನ್ನು ಹಾಗೂ ಶಾಖಾ ನಿರ್ದೇಶಕರಾದ ಶ್ರೀ ಎಲ್‌ರೋಯ್ ಕೆ. ಕ್ರಾಸ್ನೊರವರನ್ನೂ ಸನ್ಮಾನಿಸಲಾಯಿತು.

ಬೈಂದೂರು ಶಾಖೆಯು ರೂ.10 ಕೋಟಿ ವ್ಯವಹಾರದ ಮೈಲಿಗಲ್ಲು ಸಾಧಿಸಿದ ಸಂದರ್ಭದಲ್ಲಿ ಗ್ರಾಹಕರು ಮತ್ತು ಸಾರ್ವಜನಿಕರಿಗಾಗಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರವನ್ನು ಫಾ. ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿತ್ತು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಾದ ಡಾ. ಎಲ್‌ರೋಯ್ ಸಲ್ವಾನ್ರವರು ವೈದ್ಯಕೀಯ ಆರೋಗ್ಯ ಶಿಬಿರದ ಪರಿಚಯವನ್ನು ಮಾಡಿ, ಶಿಬಿರದ ಮೂಲಕ ಸಾರ್ವಜನಿಕರಿಗೆ ನೀಡಲಾಗುವ ಸೇವೆಗಳು ಮತ್ತು ಪ್ರಯೋಜನಗಳನ್ನು ವಿವರಿಸಿದರು.

ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕ್ ವಿಜಯಪುರ ಕಲಬುರಗಿಯಲ್ಲಿ 14ನೇ ಶಾಖೆಯ ಉದ್ಘಾಟನೆ

ಕಲಬುರ್ಗಿ : ರಾಜ್ಯದ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕ್, ವಿಜಯಪುರ ಇದರ 14ನೇ ಶಾಖೆಯನ್ನು ದಿನಾಂಕ : 22-03-2026 ರಂದು ಕಲಬುರಗಿ ನಗರದ ಅಶೋಕ ಕಾಂಪ್ಲೆಕ್ಸ್, ಗೋವಾ ಹೋಟೆಲ್ ಹತ್ತಿರ, ಎಸ್.ಬಿ. ಟೆಂಪಲ್ ರೋಡ್, ಬ್ರಹ್ಮಪುರದಲ್ಲಿ ಭವ್ಯವಾಗಿ ಉದ್ಘಾಟಿಸಲಾಯಿತು.

ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರವೀಂದ್ರ ಎಸ್. ಬಿಜ್ಜರಗಿಯವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿ ನೂತನ ಶಾಖೆಯನ್ನು ಉದ್ಘಾಟಿಸಲಾಯಿತು. ಈ ವೇಳೆ ಮಾತನಾಡಿದ ಶ್ರೀ ರವೀಂದ್ರ ಎಸ್ ಬಿಜ್ಜರಗಿಯವರು ಬ್ಯಾಂಕಿನ ಸಂಸ್ಥಾಪಕರಾದ ಡಾ. ಫ.ಗು. ಹಳಕಟ್ಟಿಯವರ ದೂರದೃಷ್ಟಿಯಿಂದ ವ್ಯಾಪಾರಸ್ಥರ ಅನುಕೂಲಕ್ಕಾಗಿ ಬ್ಯಾಂಕ್ ಸ್ಥಾಪನೆಯಾಗಿದೆ ಎಂದು ಹೇಳಿದರು.

ಬ್ಯಾಂಕಿನ 14ನೇ ಶಾಖೆಯನ್ನು ಕಲಬುರಗಿಯಲ್ಲಿ ಆರಂಭಿಸಿದ್ದು, ಶೀಘ್ರದಲ್ಲೇ ಇನ್ನೂ ಹೆಚ್ಚು ಶಾಖೆಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದೇವೆ ಎಂದು ತಿಳಿಸಿದರು. ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಬ್ಯಾಂಕ್ ಮತ್ತಷ್ಟು ಬೆಳೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಕಲಬುರಗಿಯ ಶರಣಬಸವೇಶ್ವರರ ಹಾಗೂ ವಿಜಯಪುರದ ಶ್ರೀ ಸಿದ್ದೇಶ್ವರರ ಆಶೀರ್ವಾದದಿಂದ ಬ್ಯಾಂಕ್ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.



ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಿ.ಬಿ. ಕಲ್ಯಾಣಶೆಟ್ಟಿಯವರು ಮಾತನಾಡುತ್ತಾ ಬ್ಯಾಂಕಿನ ಒಟ್ಟು ಶಾಖೆಗಳ ಠೇವಣಿ ರೂ.550 ಕೋಟಿ, ಮುಂಗಡ ರೂ.325 ಕೋಟಿ ಹಾಗೂ ದುಡಿಯುವ ಬಂಡವಾಳ ರೂ.650 ಕೋಟಿಯಷ್ಟಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಶಾಖಾ ವ್ಯವಸ್ಥಾಪಕರಾದ ಶ್ರೀ ಡಿ.ಆರ್.ಮಮದಾಪೂರ ಅವರು ಮಾತನಾಡಿ, ಬ್ಯಾಂಕಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ, ವಾಹನ ಸಾಲ, ಓ.ಡಿ. ಸಾಲ ಹಾಗೂ ಇನ್ನಿತರ ಸಾಲಗಳ ಸೌಲಭ್ಯ ಸೇರಿದಂತೆ ಹಲವು ಆಕರ್ಷಕ ಸೇವೆಗಳು ಲಭ್ಯವಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಜಿ.ಎಸ್. ಗಂಗನಳ್ಳಿ, ನಿರ್ದೇಶಕರುಗಳಾದ ಶ್ರೀ ಜಿ.ಎಸ್. ಗಜಿನಿಮಠ, ಶ್ರೀ ಶ್ರೀಹರ್ಷ ಎಸ್. ಪಾಟೀಲ, ಶ್ರೀ ಆರ್.ಎಮ್. ಪಟ್ಟಣಶೆಟ್ಟಿ, ಶ್ರೀಮತಿ ಕೆ.ವಿ. ಅವರಂಗಬಾದ, ಶ್ರೀ ಎಸ್. ಜಿ. ಗಜಿನಕಟ್ಟಿ, ಶ್ರೀ ಫಿ. ಡಿ. ಇಜೇರಿ, ಡಾ|| ಶ್ರೀ ಸಂಜೀವ ಎಸ್. ಪಾಟೀಲ (ಮುಳವಾಡ), ಶ್ರೀ ಫಿ.ಡಿ. ಕರ್ಪೂರಮಠ, ಶ್ರೀ ಫಿ.ಎಸ್. ಪಾಟೀಲ (ಮಸಬಿನಾಳ), ಶ್ರೀ ಆರ್.ಎಮ್. ಪಾಟೀಲ (ಉಪ್ಪಲದಿನಿ), ಶ್ರೀ ಆರ್.ಎಚ್.ಬಿದನೂರ, ಶ್ರೀ ಪಿ.ಎಸ್. ಬಗಲಿ, ಶ್ರೀಮತಿ ಎಸ್.ಎಸ್. ಭೋಗಶೆಟ್ಟಿ, ಶ್ರೀಮತಿ ಬೋರಮ್ಮ ಬಿ.ಗೊಬ್ಬೂರ, ಶ್ರೀ ಆರ್.ಎಸ್. ಕತ್ತಿ, ಶ್ರೀ ಎಸ್.ಎಸ್. ಭೋವಿ, ಶ್ರೀ ಎ.ಎಮ್.ನಾಯ್ಕೋಡಿ, ವೃತ್ತಿಪರ ನಿರ್ದೇಶಕರುಗಳಾದ ಶ್ರೀ ಎಸ್.ಎಸ್. ಪಾಟೀಲ (ತೊನಶ್ಯಾಳ), ಶ್ರೀ ಎಮ್.ಸಿ.ಗುಂದಗಿ ಹಾಗೂ ಅನೇಕ ಗಣ್ಯರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ದೇಶದ ಜಿಡಿಪಿ ಶೇ.7.6 ಏರಿಕೆ

ನವದೆಹಲಿ : ಭಾರತದ ಒಟ್ಟು ಆಂತರಿಕ ಉತ್ಪನ್ನ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.6ರಷ್ಟು ಪ್ರಗತಿ ಕಾಣಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಗುರುವಾರ ಅಂದಾಜಿಸಿದೆ. ತನ್ನ ಇತ್ತೀಚಿನ ವರದಿಯಲ್ಲಿ ಜಾಗತಿಕ ಆರ್ಥಿಕತೆಯ ಸ್ಥಿತಿಗತಿಯನ್ನು ವಿಶ್ಲೇಷಿಸಿರುವ ಸಂಸ್ಥೆ, ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಇಂಧನ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಯಾಗುತ್ತಿರುವುದು ಆತಂಕಕಾರಿ ಎಂದು ತಿಳಿಸಿದೆ.

ಇದರಿಂದಾಗಿ 2026-27ನೇ ಸಾಲಿನಲ್ಲಿ ಭಾರತದ ಪ್ರಗತಿ ದರ ಶೇ.6.1ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ. ಅಮೆರಿಕದ ಸುಂಕ ಕಡಿತ ರಫ್ತಿಗೆ ನೆರವಾಗಲಿದೆಯಾದರೂ, ಅಂತಾರಾಷ್ಟ್ರೀಯ ಅಸ್ಥಿರತೆಯು ಹಣದುಬ್ಬರವನ್ನು ಶೇ.5.1ಕ್ಕೆ ಏರಿಸಬಹುದು ಎಂದು ವರದಿ ಎಚ್ಚರಿಸಿದೆ.



ನಿರ್ದೇಶಕರ ಕರ್ತವ್ಯ ಮತ್ತು ಜವಾಬ್ದಾರಿಗಳು ಸಭೆಗಳ ಮಹತ್ವ, ಮುಖ್ಯಕಾರ್ಯನಿರ್ವಾಹಕರ ಕರ್ತವ್ಯಗಳು ಮತ್ತು ಅಧಿಕಾರಗಳು

» ಲಿಯಾಖತ್ ಅಲಿ, ನಿವೃತ್ತ ಸಹಾಯಕ ನಿಬಂಧಕರು, ಸಹಕಾರ ಇಲಾಖೆ.

12. ನಿರ್ದೇಶಕರ, ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದ ಜವಾಬ್ದಾರಿಗಳು

- 1) ಸಹಕಾರ ಸಂಘಗಳ ಅಧಿನಿಯಮ, ನಿಯಮಗಳು, ಉಪ ನಿಯಮ ಮತ್ತು ವ್ಯವಹಾರ ನಿಯಮಗಳಿಗೆ ವಿರುದ್ಧವಾಗಿ ನಡೆಸಿದ ಎಲ್ಲಾ ವ್ಯವಹಾರಗಳಿಗೆ ಆಡಳಿತ ಮಂಡಳಿ ಸದಸ್ಯರು, ಬ್ಯಾಂಕಿನ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ. ನಿಯಮಗಳ ಉಲ್ಲಂಘನೆಯಿಂದ ಬ್ಯಾಂಕಿನ ಆಸ್ತಿ ಪಾಸ್ತಿಗಳಲ್ಲಿ ಏನಾದರೂ ಕೊರತೆಯಾದರೆ ಸಹಕಾರ ಸಂಘಗಳ ಅಧಿನಿಯಮ 1959ರ ಕಲಂ 69ರ ಮತ್ತು 70ರ ಪ್ರಕಾರ ಆಡಳಿತ ಮಂಡಳಿಯವರು, ಕ್ರಮ ತೆಗೆದುಕೊಂಡು ತಪ್ಪಿತಸ್ಥ ನಿರ್ದೇಶಕರಿಂದ ಅಥವಾ ಅಧಿಕಾರಿಗಳಿಂದ/ ಸಿಬ್ಬಂದಿ ವರ್ಗದವರಿಂದ ಕೊರತೆಯಾದ ಹಣವನ್ನು ವಸೂಲಿ ಮಾಡಲು ಅಧಿಕಾರ ಪಡೆದಿರುತ್ತಾರೆ.

13. ಆಡಳಿತ ಸಮಿತಿಯ ಸದಸ್ಯತ್ವದ ಅನರ್ಹತೆಗಳು

- 1) ಸಾಲಗಾರನಾಗಿ ಯಾವುದೇ ಸಹಕಾರಿ ಸಂಘಕ್ಕೆ ಅಥವಾ ಸೌಹಾರ್ದ ಸಹಕಾರಿಗೆ ಯಾವುದೇ ರೀತಿಯ ಸುಸ್ತಿ ಬಾಕಿದರನಾಗಿದ್ದರೆ.
- 2) ಸಂಘವು ಒಂದು ಸಂಘ/ಬ್ಯಾಂಕಿನೊಂದಿಗೆ ಮಾಡಿಕೊಂಡ ಯಾವುದೇ ಒಡಂಬಡಿಕೆಯಲ್ಲಿ (ಕಂಟ್ರಾಕ್ಟ್) ಅಥವಾ ಸಂಘವು ಖಾಸಗಿಯಾಗಿ ಇಲ್ಲವೇ ಹರಾಜಿನಲ್ಲಿ ನಡೆಸುವ ಖರೀದಿ ಅಥವಾ ಮಾರಾಟದಲ್ಲಿ ಅಥವಾ ಸಂಘವು ನಡೆಸುವ ಹಣ ಹೂಡಿಕೆ ಮತ್ತು ಸಾಲ ಎತ್ತುವಳಿ ಹೊರತುಪಡಿಸಿ ಯಾವುದೇ ಒಡಂಬಡಿಕೆ ಅಥವಾ ವ್ಯವಹಾರದಲ್ಲಿ ಅವನು ನೇರವಾಗಿ ಇಲ್ಲವೇ ಪರೋಕ್ಷವಾಗಿ ಸಂಬಂಧ ಹೊಂದಿದವನಾಗಿದ್ದರೆ.
- 3) ಸಂಘವು ನಡೆಸುವಂಥ ವ್ಯವಹಾರವನ್ನು ಅವನು ನಡೆಸುತ್ತಿದ್ದರೆ,
- 4) ಈ ಬ್ಯಾಂಕಿನ ಪರವಾಗಿ ಇಲ್ಲವೇ ಬ್ಯಾಂಕಿನ ವಿರುದ್ಧವಾಗಿ ವಕೀಲನಾಗಿ ಅವನು ನೇಮಕಗೊಂಡಿದ್ದರೆ.
- 5) ಅವನು ಬ್ಯಾಂಕಿನ ನೌಕರರಾಗಿದ್ದರೆ, ಹಣಕಾಸು ಪೂರೈಸುವ ಸಂಸ್ಥೆಯ ನೌಕರರಾಗಿದ್ದರೆ, ನೌಕರಿಯಿಂದ ತೆಗೆಯಲ್ಪಟ್ಟಿದ್ದರೆ, ಅಥವಾ ವಜಾ ಮಾಡಲ್ಪಟ್ಟಿದ್ದರೆ ಅಥವಾ ಕಡ್ಡಾಯವಾಗಿ ನಿವೃತ್ತಿಗೊಳಿಸಲ್ಪಟ್ಟಿದ್ದರೆ.
- 6) ಅವನು ಬ್ಯಾಂಕಿನ ಯಾವುದೇ ನೌಕರನ ಸಮೀಪ ಸಂಬಂಧಿಯಾಗಿದ್ದರೆ.
ವಿವರಣೆ : ಸಮೀಪ ಸಂಬಂಧಿ (ಅ) ಗಂಡ, ಹೆಂಡತಿ, ಮಗ ಮತ್ತು ಅವಿವಾಹಿತ ಮಗಳು.
- 7) ಬೇರೊಂದು ಸಹಕಾರಿ ಬ್ಯಾಂಕಿನ ಅಥವಾ ಬ್ಯಾಂಕಿನ ಸದಸ್ಯತ್ವದಿಂದ ಅನರ್ಹಗೊಳಿಸಲ್ಪಟ್ಟಿದ್ದರೆ, ಅಥವಾ ಮತ ನೀಡಲು ಅನರ್ಹಗೊಳಿಸಲ್ಪಟ್ಟಿದ್ದರೆ.
- 11) ಅಧಿನಿಯಮ, ನಿಯಮ ಹಾಗೂ ಉಪನಿಯಮಗಳಿಗೆ ವಿರುದ್ಧವಾಗಿ ಬ್ಯಾಂಕಿನ ಯಾವುದೇ ಹಣವನ್ನು ಬ್ಯಾಂಕಿಗೆ ಜಮಾ ಮಾಡದೇ ತನ್ನಲ್ಲಿರಿಸಿಕೊಂಡಿದ್ದಲ್ಲಿ.
- 12) 39ಎ ಪ್ರಕರಣ ಮತ್ತು 29ಎಫ್ ಪ್ರಕರಣದ ಪ್ರಕಾರ ಚುನಾವಣೆಯನ್ನು ನಡೆಸಲು ಸಹಕಾರಿ ಚುನಾವಣಾ ಪ್ರಾಧಿಕಾರಕ್ಕೆ ನೆರವಾಗಲು



ವಿಫಲವಾದರೆ;

ಮುಖ್ಯಕಾರ್ಯನಿರ್ವಾಹಕರ ಕರ್ತವ್ಯಗಳು ಮತ್ತು ಅಧಿಕಾರಗಳು:

- ಮುಖ್ಯಕಾರ್ಯನಿರ್ವಾಹಕರು ಕಾಯ್ದೆಯ ಕಲಂ 29-ಜಿ ಪ್ರಕಾರ ಮಂಡಲಿಯಿಂದ ನೇಮಕವಾದ ಪೂರ್ಣಾವಧಿಯ ವೇತನ ಪಡೆಯುವ ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಕನಾಗಿರುತ್ತಾನೆ. ಮತ್ತು ಮುಖ್ಯ ಆಡಳಿತಾಧಿಕಾರಿಯಾಗಿರತಕ್ಕದ್ದು. ಮಂಡಲಿಯು ಆಗಿಂದ್ದಾಗ್ಗೆ ವಹಿಸುವ ಕರ್ತವ್ಯಗಳ ಜೊತೆಗೆ ಕಾಯ್ದೆ ಕಲಂ 29-ಜಿ ಹಾಗೂ ನಿಯಮ 14-ಎಎಂ ರೀತ್ಯಾ ಕಾರ್ಯನಿರ್ವಹಿಸಬೇಕಾಗಿದ್ದು ಆತನ ಕರ್ತವ್ಯ ಮತ್ತು ಅಧಿಕಾರಗಳು ಈ ಕೆಳಗಿನಂತೆ ಇರತಕ್ಕದ್ದು:
- 1) ಬ್ಯಾಂಕಿನ ಪರವಾಗಿ ಬ್ಯಾಂಕಿನ ಅಧಿಕೃತ ಮತ್ತು ಸಾಮಾನ್ಯ ವ್ಯವಹಾರಗಳನ್ನು ನಡೆಸತಕ್ಕದ್ದು.
 - 2) ಬ್ಯಾಂಕಿನ ದೈನಂದಿನ ನಿರ್ವಹಣೆ ಮತ್ತು ವ್ಯವಹಾರದ ಮೇಲೆ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಹೊಂದಿರತಕ್ಕದ್ದು;
 - 3) ಬ್ಯಾಂಕಿನ ನೌಕರರ ಮೇಲೆ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಹೊಂದಿರತಕ್ಕದ್ದು;
 - 4) ಬ್ಯಾಂಕಿನ ಹಿತದೃಷ್ಟಿಯಿಂದ ಅಗತ್ಯ ಬಿದ್ದಲ್ಲಿ ಯಾವುದೇ ನೌಕರನನ್ನು ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸುವುದು; ಶಿಸ್ತಿನ ವಿಚಾರಣೆಯ ನಂತರ ಸಾಬೀತಾದ ಆರೋಪಗಳ ಗುರುತ್ವವನ್ನು ಪರಿಗಣಿಸಿ ತಪ್ಪಿತಸ್ಥ ನೌಕರರಿಗೆ ಸೂಕ್ತ ಲಘು ದಂಡನೆಗಳನ್ನು ವಿಧಿಸುವುದು ಮತ್ತು ಸಾಬೀತಾದ ಆರೋಪಗಳ ಗುರುತ್ವವು ತೀವ್ರವಾಗಿದ್ದಲ್ಲಿ, ಮಂಡಲಿಯ ಅನುಮೋದನೆಯೊಂದಿಗೆ ಕಠಿಣ ದಂಡನೆಗಳನ್ನು ವಿಧಿಸುವುದು;
 - 5) ಬ್ಯಾಂಕಿನ ಎಲ್ಲಾ ದಾಖಲೆಗಳ, ಪುಸ್ತಕಗಳ ಮತ್ತು ದಸ್ತಾವೇಜುಗಳ ಅಭಿರಕ್ಷೆಗೆ ವ್ಯವಸ್ಥೆ ಮಾಡಲು ಮತ್ತು ಲೆಕ್ಕಗಳ ಮತ್ತು ವಿವಿಧ ಪುಸ್ತಕ ಹಾಗೂ ದಾಖಲೆಗಳ ನಿಖರವಾದ ನಿರ್ವಹಣೆಗೆ ವ್ಯವಸ್ಥೆ ಮಾಡಲು ಜವಾಬ್ದಾರನಾಗಿರತಕ್ಕದ್ದು;
 - 6) ಬ್ಯಾಂಕಿನ ನಗದು, ಸ್ಥಿರ, ಚರಾಸ್ತಿಗಳ, ಭದ್ರತಾ ಪತ್ರಗಳ ದಾಖಲೆಗಳ, ದಾಸ್ತಾನು ಮತ್ತು ಇತರೆ ಆಸ್ತಿಗಳ ಸರಿಯಾದ ನಿರ್ವಹಣೆ ಮತ್ತು ಅಭಿರಕ್ಷೆಗೆ ವ್ಯವಸ್ಥೆ ಮಾಡಲು ಜವಾಬ್ದಾರನಾಗಿರತಕ್ಕದ್ದು;



ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕಿನ ಕಾರ್ಯನಿರ್ವಹಣಾ ಪ್ರದೇಶದ ಹೊರಗಿರುವ ಒಂದು ಲೋಕಲ್ ಏರಿಯಾ ಬ್ಯಾಂಕಿನ ಅಧ್ಯಕ್ಷರನ್ನು ನಮ್ಮ ಬ್ಯಾಂಕಿನ ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಅಧ್ಯಕ್ಷರನ್ನಾಗಿ ನೇಮಿಸಿದ್ದೇವೆ. ಭಾರತೀಯ ರಿಜರ್ವ್ ಬ್ಯಾಂಕಿನ ದಿನಾಂಕ: ನವೆಂಬರ್ 28, 2025ರ ಗವರ್ನನ್ಸ್ ಡೈರೆಕ್ಷನ್‌ನಲ್ಲಿ ಬ್ಯಾಂಕಿನ ನಿರ್ದೇಶಕರಿಗೆ ರಾಜ್ಯಗಳ ಸಹಕಾರ ಸಂಘಗಳ ಕಾಯ್ದೆಯಲ್ಲಿ ಇರುವ ಅನರ್ಹತೆಗಳು ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಸದಸ್ಯರಿಗೂ ಅನ್ವಯವಾಗುತ್ತವೆ ಎಂದು ಹೇಳಿದೆ. ಹೀಗಿರುವಾಗ ಬ್ಯಾಂಕಿನ ಸದಸ್ಯರು ಹಾಗೂ ಲೋಕಲ್ ಏರಿಯಾ ಬ್ಯಾಂಕಿನ ಅಧ್ಯಕ್ಷರು ನಮ್ಮ ಬ್ಯಾಂಕಿನ ನಿರ್ದೇಶಕ / ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಸದಸ್ಯರಾಗಲು ಅರ್ಹರೆ? ಈ ಬಗ್ಗೆ ಕಾನೂನು ಸಲಹೆ ನೀಡಿ.

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಸ್ಥಳೀಯ ಪ್ರದೇಶ ಬ್ಯಾಂಕಿನ (Local Area Bank - LAB) ಅಧ್ಯಕ್ಷರಾಗಿರುವವರು ಪಟ್ಟಣ ಸಹಕಾರಿ ಬ್ಯಾಂಕಿನ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ (BoM)ನ ಅಧ್ಯಕ್ಷ / ಸದಸ್ಯರಾಗಲು ಸಾಧ್ಯವಿಲ್ಲ. ಇದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:

1. ಹಿತಾಸಕ್ತಿ ಸಂಘರ್ಷ (Conflict of Interest)

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 29 C ಪ್ರಕಾರ, ಒಂದು

ಸಹಕಾರಿ ಸಂಘವು ಮಾಡುತ್ತಿರುವ ಅದೇ ರೀತಿಯ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿಯು ಆ ಸಂಘದ ನಿರ್ದೇಶಕ ಮಂಡಳಿಯ ಸದಸ್ಯನಾಗಲು ಅರ್ಹನಲ್ಲ. ಸ್ಥಳೀಯ ಪ್ರದೇಶ ಬ್ಯಾಂಕ್ ಮತ್ತು ಪಟ್ಟಣ ಸಹಕಾರಿ ಬ್ಯಾಂಕ್ ಎರಡೂ ಬ್ಯಾಂಕಿಂಗ್ ವ್ಯವಹಾರವನ್ನೇ (ಲೇವಣಿ ಪಡೆಯುವುದು ಮತ್ತು ಸಾಲ ನೀಡುವುದು) ಮಾಡುತ್ತವೆ. ಆದ್ದರಿಂದ ಇದು ವ್ಯವಹಾರದ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ.

2. BoD ಮತ್ತು BoM ನಡುವಿನ ಸಂಬಂಧ

RBI ಮಾರ್ಗಸೂಚಿಯ ಪ್ರಕಾರ, BoD ಸದಸ್ಯರಿಗೆ ಅನ್ವಯವಾಗುವ ಎಲ್ಲಾ ಅನರ್ಹತೆಗಳು (Disqualifications) BoM ಸದಸ್ಯರಿಗೂ ಅನ್ವಯಿಸುತ್ತವೆ. ಒಬ್ಬ ವ್ಯಕ್ತಿಯು ಅಂತಹ ವ್ಯವಹಾರದಲ್ಲಿ ತೊಡಗಿದ್ದರೆ ಅವರು BoD ಗೆ ಸೇರಲು ಸಾಧ್ಯವಿಲ್ಲ, ಅಂದರೆ ಅವರು BoM ನಲ್ಲೂ ಇರಲು ಸಾಧ್ಯವಿಲ್ಲ.

3. 'ಕಾರ್ಯನಿರ್ವಹಣಾ ಪ್ರದೇಶ'ದ (Area of Operation) ಮಿತಿ

ಬ್ಯಾಂಕ್ ನಿಮ್ಮ ಕಾರ್ಯನಿರ್ವಹಣಾ ಪ್ರದೇಶದ ಹೊರಗಿದೆ ಎಂಬುದು ಇಲ್ಲಿ ಮುಖ್ಯವಾಗಿರುತ್ತದೆ. ನಿಯಮವು ಹೇಳುವುದು “ಅದೇ ರೀತಿಯ ವ್ಯವಹಾರ” (Business of the kind) ಮಾಡಬಾರದು ಎಂದು. ಎರಡು ಬ್ಯಾಂಕುಗಳು ಬೇರೆ ಬೇರೆ ಪ್ರದೇಶಗಳಲ್ಲಿದ್ದರೂ, ಅವು ಒಂದೇ ರೀತಿಯ ಹಣಕಾಸು ಸೇವೆಗಳನ್ನು ನೀಡುವುದರಿಂದ ಈ ನಿಬಂಧನೆ ಅನ್ವಯಿಸುತ್ತದೆ.

4. ಅಧ್ಯಕ್ಷರು ಸ್ಥಳೀಯ ಪ್ರದೇಶ ಬ್ಯಾಂಕಿನ ನಿರ್ದೇಶಕರಾಗಿದ್ದು, ವ್ಯವಹಾರ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ನ್ಯಾಯಾಲಯಗಳು ಮತ್ತು ರಿಜಿಸ್ಟ್ರಾರ್ “ಅವನು ವ್ಯವಹಾರ ನಡೆಸುತ್ತಿದ್ದಾನೆ” ಎಂಬುದನ್ನು ಡೈರೆಕ್ಟರ್ / ಪಾರ್ಟ್ನರ್ / ಪ್ರೊಪ್ರೈಟರ್ ಆಗಿರುವುದನ್ನು ಸಹ ಒಳಗೊಳ್ಳುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

- 7) ಕಾಯ್ದೆ, ನಿಯಮಗಳ ಮತ್ತು ಉಪವಿಧಿಗಳನ್ವಯ ಮತ್ತು ನಿಬಂಧಕರು ಅಗತ್ಯಪಡಿಸಿದಂತೆ ನಿಖರವಾದ ನಿಯತಕಾಲಿಕ ತೇಖೆಗಳನ್ನು, ವಿದ್ಯುಕ್ತ ವರದಿಗಳನ್ನು ಮತ್ತು ಮಾಹಿತಿಯನ್ನು ತಯಾರಿಸಿ ಸಕಾಲದಲ್ಲಿ ನಿಬಂಧಕರಿಗೆ ಸಲ್ಲಿಸಲು ಜವಾಬ್ದಾರನಾಗಿರತಕ್ಕದ್ದು.
- 8) ವಿಷಯ ಸೂಚಿ/ಕಾರ್ಯಸೂಚಿ (ಅಜೆಂಡಾ) ಮತ್ತು ಅದರಲ್ಲಿನ ಪ್ರತಿಯೊಂದು ವಿಷಯದಲ್ಲಿನ ಟಿಪ್ಪಣಿ ಸಹಿತ ಸಾಮಾನ್ಯ ಸಭೆ, ಮಂಡಲಿ ಮತ್ತು ಉಪಸಮಿತಿ ಸಭೆಗಳಿಗೆ ನೋಟೀಸು ನೀಡತಕ್ಕದ್ದು;
- 9) ಸಾಮಾನ್ಯ ಸಭೆಯ, ಮಂಡಲಿಯ ಮತ್ತು ಉಪಸಮಿತಿಗಳ ಸಭೆಗಳಲ್ಲಿ ಹಾಜರಿದ್ದು, ಸದರಿ ಸಭೆಗಳಲ್ಲಿ ಅಣತ್ಯಪಡಿಸುವ ಕಾಗದ ಪತ್ರಗಳನ್ನು ಹಾಜರುಪಡಿಸತಕ್ಕದ್ದು ಮತ್ತು ಸಭಾಪತಿಯೊಡನೆ ಅಂತಹ ಸಭೆಗಳ ನಡವಳಿಕೆಗಳಿಗೆ ಸಹಿ ಮಾಡತಕ್ಕದ್ದು;
- 10) ಸಭೆಯ ನಡವಳಿಕೆಗಳನ್ನು ಚರ್ಚೆಗನುಸಾರ ಸತ್ಯವಾಗಿ ಮತ್ತು ನಿಖರವಾಗಿ ಅದೇ ಉದ್ದೇಶಕ್ಕಾಗಿ ಇಡಲ್ಪಟ್ಟ ಮತ್ತು ಅದರ ಪುಟಗಳನ್ನು ಅನುಕ್ರಮವಾಗಿ ಸಂಖ್ಯೆಗೊಳಿಸಿದ ಪುಸ್ತಕದಲ್ಲಿ ದಾಖಲಿಸತಕ್ಕದ್ದು. ಸದರಿ ಪುಸ್ತಕದ ಪ್ರತಿ ಪುಟದಲ್ಲಿ ಸಣ್ಣ ರುಜು ಅಥವಾ ಸಹಿ ಮಾಡತಕ್ಕದ್ದು ಮತ್ತು ಪ್ರತಿ ಸಭೆಯ ನಡವಳಿಕೆಗಳನ್ನು ದಾಖಲಿಸಿದ ಕೊನೆಯ ಪುಟದಲ್ಲಿ ದಿನಾಂಕವನ್ನು ನಮೂದಿಸಿ ಸಭಾಪತಿಯೊಡನೆ ಸಹಿ ಮಾಡತಕ್ಕದ್ದು.

- ಸಭೆಯ ನಡವಳಿಕೆಗಳು ಸಭೆಯಲ್ಲಿನ ಚರ್ಚೆಗಳ ನಿಖರವಾದ ಮತ್ತು ಯುಕ್ತವಾದ ಸಂಗ್ರಹಗಳನ್ನು ಒಳಗೊಂಡಿರತಕ್ಕದ್ದು.
- 11) ಸಾಮಾನ್ಯ ಸಭೆ ಮತ್ತು ಮಂಡಲಿಯ ಸಭೆಗಳ ನಡವಳಿಕೆಗಳನ್ನು ಸಂಬಂಧಪಟ್ಟವರಿಗೆ ಸಕಾಲದಲ್ಲಿ ಕಳುಹಿಸಿ ಬ್ಯಾಂಕಿನ ಮತ್ತು ಅದರ ಶಾಖೆಗಳ ಸೂಚನಾ ಫಲಕಗಳ ಮೇಲೆ ಅವುಗಳ ಪ್ರತಿಗಳನ್ನು ಅಂಟಿಸತಕ್ಕದ್ದು; ಸದರಿ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು, ಮತ್ತು ಮುಂದಿನ ಮಂಡಲಿಯ ಸಭೆಯಲ್ಲಿ ಅನುಸರಣಾ ವರದಿಯನ್ನು ಮಂಡಿಸತಕ್ಕದ್ದು;
- 12) ಸಾಮಾನ್ಯ ಚುನಾವಣೆ ಜರುಗಿ ಮಂಡಲಿಯು ರಚನೆಯಾದ ಅಥವಾ ರಚನೆಯಾಗಿದೆ ಎಂದು ಭಾವಿಸಲಾದ ದಿನಾಂಕದಿಂದ ಹದಿನೈದು ದಿನಗಳೊಳಗೆ ಸಹಕಾರ ಚುನಾವಣಾ ಪ್ರಾಧಿಕಾರವು ನಿಗದಿ ಪಡಿಸಿದಂತೆ ಪದಾಧಿಕಾರಿಗಳ ಚುನಾವಣೆಗಾಗಿ ಮಂಡಲಿಯ ಸಭೆ ಕರೆಯಲು ಸಹಕರಿಸುವುದು;
- 13) ಸಹಕಾರ ವರ್ಷ ಮುಕ್ತಾಯವಾದ ಮೂವತ್ತು ದಿನಗಳೊಳಗೆ ಹಿಂದಿನ ವರ್ಷದ ವಾರ್ಷಿಕ ಆರ್ಥಿಕ ತೇಖೆಗಳನ್ನು, ತತ್ಸಂಬಂಧದ ಪೆಡ್ಕೊಲುಗಳ, ಅಧಿಕೃತ ವರದಿಗಳ ಮತ್ತು ಇತರ ತೇಖೆಗಳ ಸಹಿತ ತಯಾರಿಸಿ ಮಂಡಲಿಯ ಅನುಮೋದನೆ ಪಡೆದು ಲೆಕ್ಕಪರಿಶೋಧಕರ ಮುಂದೆ ಮಂಡಿಸತಕ್ಕದ್ದು;

(ಮುಂದಿನ ಸಂಚಿಕೆಗೆ...)



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಜಿ.ಬಿ.ಸರಗೂರು ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ತಮ್ಮ ಪತಿ ನಿಧನರಾದ ಮರು ದಿನವೇ ಶಾಲೆಗೆ ಬಂದು ಮಕ್ಕಳಿಗೆ ಬೋಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ತೋರಿದ ಜ್ಯೋತಿ ಅವರ ಅಪಾರ ಕಾಳಜಿಗೆ ಮೋಷಕರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ತಂದಿದ್ದು, ತೃತೀಯ ಭಾಷೆಯಾದ ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಇತ್ಯಾದಿ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸದಿರಲು ತೀರ್ಮಾನಿಸಿದ್ದು, ಒಟ್ಟು 625 ಅಂಕಗಳಿಗೆ ಬದಲಾಗಿ 525 ಅಂಕಕ್ಕೆ ಫಲಿತಾಂಶ ನೀಡಲಾಗುತ್ತದೆ. ಆದರೆ, ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿದೆ.
- ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿ ಪುಷ್ಪಲತಾ ಅವರು ತಮ್ಮ ಮನೆಯಂಗಳದಲ್ಲಿ ನೂರಾರು ಬಗೆಯ ತಾವರೆ, ನೈದಿಲೆ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಹವ್ಯಾಸವಾಗಿ ಆರಂಭಿಸಿದ ಪುಷ್ಪ ಕೃಷಿ ಈಗ ಪುಷ್ಪಲತಾ ಅವರ ಆದಾಯದ ಮೂಲವೂ ಆಗಿದೆ.

- ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯ ರೋಜಿಲಾ ಪಾಸ್‌ನಲ್ಲಿ ಭಾರಿ ಹಿಮಪಾತ ಸಂಭವಿಸಿದ್ದರಿಂದ ವಾಹನಗಳು ಅಪಘಾತಕ್ಕೆ ಒಳಗಾಗಿದ್ದು ಹಿಮದ ಅಡಿಯಲ್ಲಿ ಹೂತುಹೋಗಿ ಏಳು ಜನರು ಸಾವನ್ನಪ್ಪಿದ್ದರೆ ಐವರು ಗಾಯಗೊಂಡಿದ್ದಾರೆ.
- ನೇಪಾಳ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷದ ಭರ್ಜರಿ ಜಯದ ನಂತರ 35 ವರ್ಷದ ಎಂಜಿನಿಯರ್ ನೇಪಾಳದ ಅತ್ಯಂತ ಕಿರಿಯ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಲೇನ್ ಶಾ ಅವರು ಬೆಂಗಳೂರಿನ ಯಲಹಂಕದ ನಿಟ್ಟಿ ಮೀನಾಕ್ಷಿ ಕಾಲೇಜಿನಲ್ಲಿ ಎರಡು ವರ್ಷ ಎಂಟೆಕ್ ವ್ಯಾಸಂಗ ಮಾಡಿದ್ದಾರೆ.
- ನಗರಗಳಲ್ಲಿ ಹೆಚ್ಚಿನ ಮಹಿಳೆಯರು ಮಧ್ಯ ವಯೋಮಾನದಲ್ಲೇ ಕೀಲು ನೋವು, ಸ್ನಾಯು ಸೆಳೆತ ಅನುಭವಿಸುತ್ತಿದ್ದಾರೆ. ಕುಳಿತೇ ಕೆಲಸಮಾಡುವುದು, ಮನೆಯೊಳಗೆ ಕೆಲಸ ಮಾಡುವ ಮಹಿಳೆಯರಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದೆ, ಸೂರ್ಯನ ಬೆಳಕಿಗೆ ಮೈಯೊಡ್ಡದ ಕಾರಣ ವಿಟಮಿನ್ ಡಿ ಕೊರತೆ ಮತ್ತು ಕಳಪೆ ಮೂಳೆ ಖನಿಜ ಸಾಂದ್ರತೆಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಸ್ವಾಗತಾರ್ಹವಾದದ್ದು : ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ಉದ್ದೇಶಿಸಿ ಮಾತನಾಡಿರುವ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು, ಪಾವತಿಸುವುದು ಜನ ಸ್ನೇಹಿಯಾಗಿರಬೇಕಿದೆ ಎಂದು ಹೇಳಿರುವುದು ಸ್ವಾಗತಾರ್ಹವಾದದ್ದು. ತೆರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಹ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷಿಸೋಣ.

▶▶ ಗಜೇಂದ್ರಸ್ವಾಮಿ ಬಿ.ಎನ್., ಬಳ್ಳಾರಿ

ಎಚ್ಚರಿಕೆ ಅಗತ್ಯ : ಮಧ್ಯಪ್ರಾಚ್ಯದಲ್ಲಿನ ಉದ್ದಿಗ್ನತೆಯಿಂದಾಗಿ ಇಂಧನ ಪೂರೈಕೆಯಲ್ಲಿ ಭಾರಿ ಅನಿಶ್ಚಿತತೆ ಕಾಡುತ್ತಿದೆ ಜೊತೆಗೆ ರೂಪಾಯಿ ಮೌಲ್ಯ ದಿನೇ ದಿನೇ ದುರ್ಬಲಗೊಳ್ಳುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಹಣದುಬ್ಬರ ಹಾಗೂ ಕರೆನ್ಸಿಯ ಅಸ್ಥಿರತೆಯು ಉಂಟಾಗಲಿದೆ. ಇದರಿಂದಾಗಿ ಇಂಧನ, ಆಹಾರದಿಂದ ಹಿಡಿದು ಎಲ್ಲಾ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಲಿದ್ದು, ಜನಸಾಮಾನ್ಯರ ಜೀವನ ದುಸ್ತರವಾಗಲಿದೆ.

▶▶ ಚಂದ್ರಕುಮಾರ್ ಆರ್ಯ, ಶಿವಮೊಗ್ಗ

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.